

TransUnion^{tu} CIBIL

ಸಿಬಿಲ್

ಎಂಎಸ್

ಎಂಇ ಪಲ್ಸ್ ೨೦೨೧

ಉಲ್ಲೇಖಗಳು



ಶ್ರೀ ಶಿವಸುಬ್ರಮನಿಯನ್ ರಾಮನ್,
ಅಧ್ಯಕ್ಷರು ಮತ್ತು ವ್ಯವಸ್ಥಾಪಕ
ನಿರ್ದೇಶಕರು, ಸಿಡಿ



ಇಸಿಎಲ್ ಜಿಎಸ್ ಯೋಜನೆಯ ವಿಜಯಗಾಥೆಯನ್ನು ಎಂಎಸ್ ಎಂಇ ಸಾಲ ನೀಡಿಕೆಯ ಅಂಕಿ ಅಂಶಗಳೇ ಹೇಳುತ್ತವೆ. ಈ ಯೋಜನೆಯು ಎಂಎಸ್ ಎಂಇ ವಲಯದ ಸಾಲ ವಿತರಣೆಯಲ್ಲಿ ಶೇಕಡಾ ೪೦ ವೈ ಓ ವೈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ ಮೂಲಕ ವ್ಯಾಪಾರ ಕ್ಷೇತ್ರದಲ್ಲಿ ಎಂಎಸ್ ಎಂಇ ಗಳ ಭರವಸೆಯನ್ನು ಚಿಗುರಿಸಿದೆ. ಎನ್ನಿಬಿಗೆ ನೀಡಿದ ಸಾಲವು ಕೊವಿಡ್ ಪೂರ್ವ ಕಾಲದ ಸ್ಥಿತಿಗೆ ಮರಳಿರುವುದು ಈ ಅಂಶವನ್ನು ದೃಢೀಕರಿಸುತ್ತದೆ. ಇಟಿಬಿಗೆ ನೀಡಿದ ಸಾಲವು ಯಥಾಸ್ಥಿತಿ ಕಾಪಾಡಿಕೊಂಡಿದೆ. ಆರೋಗ್ಯ ರಕ್ಷಣೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಹೆಚ್ಚುವರಿ ಪರಿಹಾರ ಕ್ರಮಗಳು ಎಂಎಸ್ಎಂಇ ವಲಯದಲ್ಲಿ ಸಾಲ ನೀಡಿಕೆಯು ಸುಧಾರಿಸುವ ನಿರೀಕ್ಷೆಯನ್ನು ಹುಟ್ಟು ಹಾಕಿವೆ. ಮುಂದುವರಿದಂತೆ, ಸಾಲ ನೀಡುವ ಸಂಸ್ಥೆಗಳು ಸಾಲದ ಪೋರ್ಟ್ ಫೋಲಿಯೋಗಳನ್ನು ಎಚ್ಚರದಿಂದ ಗಮನಿಸುತ್ತಲೇ, ಎಂಎಸ್ಎಂಇ ಸಾಲ ನೀಡಿಕೆಯಲ್ಲಿ ಸ್ಥಿರ ಬೆಳವಣಿಗೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.



ಶ್ರೀ ರಾಜೇಶ್ ಕುಮಾರ್,
ಅಧ್ಯಕ್ಷರು ಮತ್ತು ವ್ಯವಸ್ಥಾಪಕ
ನಿರ್ದೇಶಕರು, ಟ್ರಾನ್ಸ್
ಯೂನಿಯನ್, ಸಿಬಿಲ್



ಲಾಕ್ ಡೌನ್ ನಂತರದ ಎಂಎಸ್ಎಂಇ ಸಾಲಬೇಡಿಕೆಯಲ್ಲಿನ ಗಮನಾರ್ಹ ಏರಿಕೆಯು ಭಾರತದ ಬೆಳವಣಿಗೆಯನ್ನು ಸಮರ್ಥಿಸುತ್ತದೆ. ಸರ್ಕಾರವು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಇಸಿಎಲ್ ಜಿಎಸ್ ಕೊಡಿಗೇಯಾಗಿ ನೀಡಿದ್ದಲ್ಲದೆ, ಸಾಲ ವಸೂಲಿಯನ್ನು ನಿರ್ದಿಷ್ಟ ಕಾಲದವರೆಗೆ ಮುಂದೂಡುವ ಕ್ರಮ ಕೈಗೊಂಡಿತು. ಬ್ಯಾಂಕುಗಳು ಮತ್ತು ಇತರ ಆರ್ಥಿಕ ವಹಿವಾಟಿನ ಸಂಸ್ಥೆಗಳು, ಸಾಲಗಾರರ ಸ್ಥಿತಿಗತಿಗಳಿಗೆ ಅನುಸಾರವಾಗಿ ಈ ಕ್ರಮಗಳನ್ನು ತಕ್ಷಣ ಜಾರಿಗೊಳಿಸಿದ್ದರಿಂದ ಎಂಎಸ್ ಎಂಇ ಯು ಬಲಗೊಂಡಿದೆ. ಸರ್ಕಾರದ ನಿಯಮಗಳು ಮತ್ತು ಅವುಗಳ ಅನುಷ್ಠಾನದಿಂದ ಭಾರತದ ಎಂಎಸ್ಎಂಇ ವಲಯವು ಪುನಶ್ಚೇತನಗೊಂಡು ನಮ್ಮ ಅರ್ಥ ವ್ಯವಸ್ಥೆಯು ಸಶಕ್ತವಾಗಲು ದಾರಿಯಾಗುತ್ತೆ.



ಅನಲಿಟಿಕಲ್ ಕಾಂಟ್ಯಾಕ್ಟ್ಸ್

ಟ್ರಾನ್ಸ್ ಯೂನಿಯನ್ ಸಿಬಿಲ್

ವಿಪುಲ್ ಮಹಾಜನ್

vipul.mahajan@transunion.com

ಸ್ಮೀತಾ ಬಾಸಕ್

smeeta.basak@transunion.com

ಒವೈಸ್ ಶೇಖ್

owais.shaikh@transunion.com

ಕಾರ್ತಿಕ ಸುಂದರಂ

karthik.sundaram@transunion.com

ಸಿಡಿಬಿ

ರಂಗದಾಸ್ ಪ್ರಭಾವತಿ

erdav@sidbi.in

ರಮೇಶ್ ಕುಮಾರ್

rameshk@sidbi.in

ಪರಿವಿಡಿ

ಕಾರ್ಯ ನಿರ್ವಹಣಾ ಸಾರಾಂಶ	03
ಎಂಎಸ್ ಎಂಇ ಸಾಲ ಸೌಲಭ್ಯದ ಬೆಳವಣಿಗೆ	05
ಸಾಲಗಾರರ ಮಾದರಿಯನುಸಾರ ಸಾಲ ನೀಡಿಕೆ	07
ಸಾಲ ನೀಡಿಕೆಯ ಪ್ರಾದೇಶಿಕ ವರ್ಗೀಕರಣ	08
ಸಾಲ ನೀಡಿಕೆಯ ಕಾರ್ಯಕ್ಷಮತೆ ಮತ್ತು ಅರೋಗ್ಯ ಪರಿಶೀಲನೆ	09
ಆಪತ್ ಕ್ರಮಾವಳಿಯಲ್ಲಿ ಪರಿವರ್ತನೆ	11
ಉತ್ತಮ ಸಾಲಗಾರರನ್ನು ಮತ್ತಷ್ಟು ಪ್ರತ್ಯೇಕಿಸಲು ಅಲ್ಲಾರಿದಂ	13
ಸಾಲದಾತನ ಕಾರ್ಯತಂತ್ರಗಳಲ್ಲಿ ಬದಲಾವಣೆ	16
ಸಾಲದ ಸರಾಸರಿ ಮೊತ್ತದಲ್ಲಿ ಬದಲಾವಣೆ	17
ಮಂಡಳಿಯಲ್ಲಿ ಅನುಮೋದನೆಗಳ ಸಂಖ್ಯೆ ಹೆಚ್ಚಳ	18
ಕೋವಿಡ್ ಮೊದಲನೇ ಅಲೆಯ ನಂತರ ಸಾಲಗಾರರ ಹೊಸ ಚಿತ್ರಣ : ಕೋವಿಡ್ ಪೂರ್ವ	22
ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರ ಸಾಲದ ಗುಣಲಕ್ಷಣಗಳು-ಸಿಬಿಲ್ ಎಂಎಸ್ ಎಂಇ ಯಾಂಕ್	23
ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರ ಸಾಲದ ಗುಣಲಕ್ಷಣಗಳು- ಪಾವತಿಯಾಗದ ಕಂತುಗಳು	24
ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರ ಸಾಲದ ಗುಣಲಕ್ಷಣಗಳು-ಸಾಲದ ಬಳಕೆ	25
ಕೊನೆಯ ಮಾತು / ಬೆನ್ನೋಟ	26

ಕಾರ್ಯ ನಿರ್ವಹಣಾ ಸಾರಾಂಶ

ಇಸಿಎಲ್ ಜಿಎಸ್ ಮತ್ತು ಇತರ ಸುಧಾರಣಾ ಕ್ರಮಗಳು ೨೦೨೧ರ ಆರ್ಥಿಕ ವರ್ಷದಲ್ಲಿ ಎಂಎಸ್ ಎಂಇ ಘಟಕಗಳ ಸಾಲ ನೀಡಿಕೆಯನ್ನು ಮುನ್ನಿನ ವರ್ಷಗಳಿಗಿಂತ ಅಧಿಕವಾಗಿಸಿದವು.

೨೦೨೧ರ ಆರ್ಥಿಕ ವರ್ಷದಲ್ಲಿ ದೇಶವು ೬.೫ ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಎಂಎಸ್ ಎಂಇ ಘಟಕಗಳಿಗೆ ನೀಡಿದೆ; ಹಿಂದಿನ ವರ್ಷ ೬.೮ ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ನೀಡಿತು. ಈ ತೀವ್ರ ಹೆಚ್ಚಳವು ಇಸಿಎಲ್ ಜಿಎಸ್ ನ ಆತ್ಮನಿರ್ಭರ ಭಾರತ ಯೋಜನೆಯಿಂದ ಸಾಧ್ಯವಾಗಿದೆ; ಈ ಯೋಜನೆಯಲ್ಲಿ ಸಾಲದಾತರ ಹಣಕ್ಕೆ ಶೇಕಡಾ ನೂರರಷ್ಟು ಇನ್ಸೂರೆನ್ಸ್ ದೊರಕುತ್ತದೆ.

೨೦೨೦ರ ಕೊನೆಯ ತ್ರೈಮಾಸಿಕದಲ್ಲಿ ಕೊವಿಡ್ ಎರಡನೇ ಅಲೆಯ ಕಾರಣದಿಂದ ಕುಸಿದಿದ್ದ ಸಾಲಬೇಡಿಕೆಯು ಜೂನ್ ೨೦೨೧ರ ಅನ್ ಲಾಕ್ ನಿಂದ ತೀವ್ರವಾಗಿ ಹಿಂದಿನ ವರ್ಷಗಳ ಮಟ್ಟಕ್ಕೆ ಏರಿತು (ಸಾಲ ವಿಚಾರಣೆಯ ಮೂಲಕ ಅಳೆದದ್ದು)

ಮೊದಲ ಅಲೆಯ ಕಾರಣದಿಂದ ವಾಣಿಜ್ಯ ಸಾಲ ವಿಚಾರಣೆಯು ಶೇಕಡಾ ೨.೬ರಷ್ಟು ಕುಸಿತ ಕಂಡಿದ್ದರೂ ಇಸಿಎಲ್ ಜಿಎಸ್ ಜೊತೆಗೇ ಪರಿಸ್ಥಿತಿಯು ವೇಗವಾಗಿ ಸುಧಾರಣೆ ಕಂಡಿದ್ದು ಕೊವಿಡ್ ಪೂರ್ವ ಸ್ಥಿತಿಗೆ ಮರಳಿತು. ಮಾರ್ಚ್ ೨೦೨೧ರಲ್ಲಿ ವಾಣಿಜ್ಯ ಸಾಲ ವಿಚಾರಣೆಯು ಕೊವಿಡ್ ಪೂರ್ವಕ್ಕಿಂತ ಶೇಕಡಾ ೨.೨ರಷ್ಟು ಹೆಚ್ಚಳ ಕಂಡಿತು; ಎರಡನೇ ಅಲೆಯು ಈ ವೇಗಕ್ಕೆ ಕೊಂಚ ಹೊಡೆತ ಕೊಟ್ಟರೂ ಜೂನ್ ೨೦೨೧ರ ವೇಳೆಗೆ ಪರಿಸ್ಥಿತಿಯು ಮತ್ತೆ ಚೇತರಿಸಿಕೊಂಡು ಕೊವಿಡ್ ಪೂರ್ವ ಸ್ಥಿತಿಗೆ ಮರಳಿತು.

ವೈ ಓ ವೈ ಮಾರ್ಚ್ ೨೦೨೧ರಲ್ಲಿ ಎಂಎಸ್ ಎಂಇ ಸಾಲಬಾಕಿಯು ಶೇಕಡಾ ೬.೬ರಷ್ಟು ಬೆಳೆದಿದ್ದು, ಅತಿ ಸಣ್ಣ ಘಟಕಗಳಲ್ಲಿ ಶೇಕಡಾ ೭.೪ರಷ್ಟು ಅತಿ ವೇಗದ ಬೆಳವಣಿಗೆ ಕಂಡಿದೆ.

ಸಾಲ ಬೇಡಿಕೆಯಲ್ಲಿ ತೀವ್ರ ಹೆಚ್ಚಳದೊಂದಿಗೆ ಅಪ್ಪೇ ವೇಗವಾದ ಸಾಲ ನೀಡಿಕೆ ಮತ್ತು ಇಸಿಎಲ್ ಜಿಎಸ್ ನೆರವಿನಿಂದ ಎಂಎಸ್ ಎಂಇ ಘಟಕಗಳಲ್ಲಿ ಸಾಲಬಾಕಿಯು ೨೦.೨೧ ಲಕ್ಷ ಕೋಟಿ ರೂಪಾಯಿಗಳಷ್ಟು ಏರಿದ್ದು, ಶೇಕಡಾ ೬.೬ರಷ್ಟು ವೈ ಓ ವೈ ಬೆಳವಣಿಗೆ ದರವನ್ನು ದಾಖಲಿಸಿದೆ. ಅತಿ ಸಣ್ಣ ಘಟಕಗಳಲ್ಲಿ ಶೇಕಡಾ ೭.೪ ರಷ್ಟು ಅತಿವೇಗದ ಬೆಳವಣಿಗೆ ಕಂಡಿದ್ದರೆ, ಸಣ್ಣ ಘಟಕಗಳಲ್ಲಿ ಶೇಕಡಾ ೬.೮ ಮತ್ತು ಮಧ್ಯಮ ಘಟಕಗಳಲ್ಲಿ ಶೇಕಡಾ ೫.೮ ರಷ್ಟು ಬೆಳವಣಿಗೆ ಕಂಡಿದೆ.

ಹೊಸ ಸಾಲಗಾರ ಘಟಕಗಳು (ಎನ್ ಟಿ ಬಿ) ಕೊವಿಡ್ ಪೂರ್ವ ಸ್ಥಿತಿಗೆ ಮರಳಿದ್ದು, ಅಸ್ತಿತ್ವದಲ್ಲಿರುವ ಘಟಕಗಳು (ಇಟಿಬಿ) ಯಥಾಸ್ಥಿತಿ ಕಾಪಾಡಿಕೊಂಡಿವೆ.

ಎನ್ ಟಿ ಬಿ ಎಂಎಸ್ ಎಂಇಯ ಸಾಲನೀಡಿಕೆಯು ಕೊವಿಡ್ ಪೂರ್ವ ಕಾಲಕ್ಕೆ ಹೋಲಿಸಿದರೆ ಎಪ್ರಿಲ್ ೨೦೨೦ರಲ್ಲಿ ಶೇಕಡಾ ೯೦ರಷ್ಟು ಕುಸಿದಿದ್ದು, ನಂತರದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತ. ಮಾರ್ಚ್ ೨೦೨೧ರಲ್ಲಿ ಕೊವಿಡ್ ಪೂರ್ವಕ್ಕಿಂತ ಶೇಕಡಾ ೫ರಷ್ಟು ಹೆಚ್ಚಳವನ್ನು ಮುಟ್ಟಿತು. ಇಟಿಬಿ ಎಂಎಸ್ ಎಂಇಗಳ ಸಾಲ ನೀಡಿಕೆಯು ಇಸಿಎಲ್ ಜಿಎಸ್ ಕಾರಣದಿಂದಾಗಿ ಜೂನ್ ೨೦೨೦ರ ಸ್ಥಿತಿಗಿಂತ ಶೇಕಡಾ ೭.೫ ರಷ್ಟು ಬೆಳವಣಿಗೆ ಕಂಡು ನಿಧಾನವಾಗಿ ಕೊವಿಡ್ ಪೂರ್ವ ಸ್ಥಿತಿ ತಲುಪಿ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಸರ್ಕಾರದ ಸುಧಾರಣಾ ಕ್ರಮಗಳು ಮತ್ತು ನಿಯಂತ್ರಕದ ಪ್ರಭಾವವು, ಡಿಸೆಂಬರ್ ೨೦೨೦ರಲ್ಲಿ ಎಂಎಸ್ ಎಂಇ ಘಟಕಗಳಲ್ಲಿನ ಕುಸಿತವನ್ನು ನಿಯಂತ್ರಿಸಿ ಮಾರ್ಚ್ ೨೦೨೧ರಲ್ಲಿ ಏರಿಕೆಯಾಗುವಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಸಿಬಿಲ್ ಎಂಎಸ್ ಎಂಇ ರಾಂಕಿನ (ಸಿ ಎಂ ಆರ್) ಮೂಲಕ ಎಂಎಸ್ ಎಂಇ ಕ್ರೆಡಿಟ್ ಕಾರ್ಯಕ್ರಮತೆಯನ್ನು ಅಳೆದಾಗ ಸುಧಾರಣಾ ಕ್ರಮಗಳ ಕಾರಣದಿಂದ ಪರಿಸ್ಥಿತಿಯು ಹತೋಟಿಯಲ್ಲಿರುವುದನ್ನು ಕಾಣುತ್ತೇವೆ. ಮೊರತೋರಿಯಂ ಲಿಫ್ಟಿಂಗ್ ಮತ್ತು ಡೆಲಿಕ್ವೆನ್ಸಿ ಗುರುತಿಸಲು ಇರುವ ಮಾರ್ಗದರ್ಶಿ ಸೂತ್ರಗಳಲ್ಲಿ ಸೂತ್ರ ಬದಲಾವಣೆಗಳಿಂದ ಮಾರ್ಚ್ ೨೦೨೧ರ ವೇಳೆಗೆ ಕುಸಿತವು ಕೊನೆಗೊಂಡು ಪರಿಸ್ಥಿತಿಯು ಸುಧಾರಿಸಿ, ತನ್ಮೂಲಕ ಮಧ್ಯಮ ನಷ್ಟದಲ್ಲಿ ಇರುವ ಎಂಎಸ್ ಎಂಇಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿತು.



ಸಾಲದಾತರಲ್ಲಿ ನಷ್ಟವನ್ನೆದುರಿಸುವ ಧೈರ್ಯವು ಕೊವಿಡ್ ಪೂರ್ವಕಾಲಕ್ಕೆ ಮರಳಿದೆ.

ಇಸಿಎಲ್ ಜಿಎಸ್ ನ ಶೇಕಡಾ ನೂರುರಷ್ಟು ಸಾಲದ ಇನ್ಸುರೆನ್ಸ್ ಧೈರ್ಯದ ಮೇಲೆ ಸಾಲದಾತರಲ್ಲಿ ಅನುಮೋದನೆಯ ಸಂಖ್ಯೆ ಹೆಚ್ಚಳವಾಗಿದೆ. ಸಾಲಮೂಲಗಳ ಪಾಲು /ಸಿ ಎಂ ಆರ್ ಪ್ರಕಾರ ಹೈ ರಿಸ್ಕ್ ಸಿ ಎಂ ಆರ್ ೭-೧೦ ವಲಯವು ಕಳಜಾರಿಕೆಯಾಗಿ, ಕಡಿಮೆ ರಿಸ್ಕ್ ಸಿ ಎಂ ಆರ್ ೧-೩ ಯು ಕೊವಿಡ್ ಶುರುವಾದ ಹೊಸದರಲ್ಲಿ ಏರಿಕೆಯಾಯಿತು.

ಕಳೆದ ೧೨ ತಿಂಗಳುಗಳವರೆಗೆ ಕಂತು ಪಾವತಿ ತಪ್ಪಿಸಿದ ಎಂಎಸ್ ಎಂಇ ಗಳಿಗೆ ಸಾಲ ನೀಡಲು ಸಾಲದಾತರು ಮುಂದೆ ಬರುತ್ತಿದ್ದಾರೆ.

ಜನವರಿಯಿಂದ ಮಾರ್ಚ್ ೨೦೨೧ರವರೆಗೆ ೩ ತಿಂಗಳುಗಳಲ್ಲಿ ಎಂಎಸ್ ಎಂಇ ವಲಯದ ಶೇಕಡಾ ೨೯ರಷ್ಟು ಘಟಕಗಳು ಒಂದಕ್ಕಿಂತ ಹೆಚ್ಚು ಕಂತುಗಳ ಪಾವತಿಯನ್ನು ತಪ್ಪಿಸಿವೆ. ಜನವರಿ ೨೦೨೦ರಿಂದ ಮಾರ್ಚ್ ೨೦೨೦ರವರೆಗೆ ಈ ಪ್ರಮಾಣವು ಶೇಕಡಾ ೨೧ರಷ್ಟಿತ್ತು. ಸಾಲದಾತರು ಕಂತು ತಪ್ಪಿಸಿದ ಎಂಎಸ್ ಎಂಇ ಘಟಕಗಳಿಗೂ ಕೂಡ ಸಾಲ ನೀಡಲು ಉತ್ಸುಕರಾಗಿರುವುದನ್ನು ಇದು ತೋರಿಸುತ್ತದೆ.

ಎಂಎಸ್ ಎಂಇ ವಲಯದಲ್ಲಿ ಸಾಲ ನೀಡಿಕೆಯ ಹೆಚ್ಚಳದಿಂದ ಎನ್ ಪಿ ಎ ದರವು ಸ್ಥಿರವಾಗಿದೆ.

ಎಂಎಸ್ ಎಂಇ ವಲಯದಲ್ಲಿ ಸಾಲ ನೀಡಿಕೆಯ ಹೆಚ್ಚಳದಿಂದ ಮತ್ತು ಸರ್ಕಾರದ ವಿವಿಧ ಸುಧಾರಣಾ ಕ್ರಮಗಳ ಕಾರಣದಿಂದ ಎನ್ ಪಿ ಎ ದರವು ಮಾರ್ಚ್ ೨೦೨೧ರಲ್ಲಿ ಶೇಕಡಾ ೧೨.೫ರಲ್ಲಿ ಸ್ಥಿರವಾಗಿತ್ತು; ಇದು ಮಾರ್ಚ್ ೨೦೨೦ ರಲ್ಲಿ ಶೇಕಡಾ ೧೨.೬ ಇತ್ತು. ಏನ್ ಆದರು ಡಿಸೆಂಬರ್ ೨೦೨೦ರಲ್ಲಿದ್ದ ಶೇಕಡಾ ೧೨ಕ್ಕೆ ಹೋಲಿಸಿದರೆ ಇದು ಹೆಚ್ಚೇ; ಸಾಲದಲ್ಲಿನ ಇಳಿಕೆಯಿಂದ ಇದು ಸಂಭವಿಸಿರಬಹುದು.

ಎಂಎಸ್ ಎಂಇ ಸಾಲ ಸೌಲಭ್ಯದ ಬೆಳವಣಿಗೆ

ಬ್ಯಾಲೆನ್ಸ್ ಶೀಟಿನ ಪ್ರಕಾರ ಮಾರ್ಚ್ ೨೦೨೧ರಲ್ಲಿ ಭಾರತದ ಒಟ್ಟು ವಾಣಿಜ್ಯ ಸಾಲವು ೭೪.೩೬ ಲಕ್ಷ ಕೋಟಿ ರೂಪಾಯಿಗಳು, ವೈ ಓ ವೈ ಬೆಳವಣಿಗೆಯ ದರ ಶೇಕಡಾ ೦.೬. ಮಾರ್ಚ್ ೨೦೨೧ರಲ್ಲಿ ಎಂಎಸ್‌ಎಂಇ ವಲಯದ ಸಾಲ ೨೦.೨೧ ಲಕ್ಷ ಕೋಟಿ ರೂಪಾಯಿಗಳು ಮತ್ತು ವೈ ಓ ವೈ ಬೆಳವಣಿಗೆಯ ದರ ಶೇಕಡಾ ೬.೬. ಈ ಬೆಳವಣಿಗೆಯು ಎಂಎಸ್ ಎಂಇ ಸಾಲನೀಡಿಕೆಯ ಎಲ್ಲಾ ಉಪ ವಿಭಾಗಗಳಲ್ಲೂ ಕಂಡು ಬಂದಿವೆ.

ಪ್ರದರ್ಶಕ 1: on Balance-Sheet Commercial Credit Exposure (In ₹ Lakh Crore)

	Very Small <₹10 Lakhs	Micro 1 ₹10-50 Lakhs	Micro 2 ₹50 Lakhs- 1 Crores	Small ₹1-10 Crores	Medium 1 ₹10-25 Crores	Medium 2 ₹25-50 Crores	Large >₹50 Crores	Overall
Mar'19	0.86	2.18	1.49	7.44	3.65	22.96	54.10	72.68
Jun'19	0.86	2.14	1.47	7.38	3.58	2.88	53.77	72.09
Sep'19	0.88	2.20	1.50	7.42	3.58	2.87	53.27	71.72
Dec'19	0.92	2.25	1.52	7.54	3.61	2.86	53.39	72.10
Mar'20	0.96	2.31	1.56	7.64	3.65	2.85	54.93	73.88
Jun'20	0.94	2.27	1.52	7.51	3.65	2.85	55.06	73.81
Sep'20	0.93	2.34	1.59	7.84	3.73	2.91	50.33	69.65
Dec'20	0.97	2.37	1.61	7.95	3.80	2.94	52.06	71.70
Mar'21	1.02	2.47	1.67	7.15	3.88	3.00	54.15	74.36
Y-o-Y growth	6.3%	6.9%	7.1%	6.7%	6.3%	5.3%	-1.4%	0.6%

೨೦೨೧ನೇ ಆರ್ಥಿಕ ವರ್ಷದಲ್ಲಿ ದೇಶವು ₹.೫ ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಎಂಎಸ್ ಎಂಇ ವಲಯದಲ್ಲಿಯೇ ಸಾಲ ನೀಡಿಕೆ ಮಾಡಿತು. ೨೦೨೦ನೇ ಆರ್ಥಿಕ ವರ್ಷದಲ್ಲಿ ನೀಡಿಕೆಯಾದ ೬.೬ ಲಕ್ಷ ಕೋಟಿ ರೂಪಾಯಿಗಳ ಸಾಲಕ್ಕಿಂತ ಇದು ಸಾಕಷ್ಟು ಹೆಚ್ಚು. ಇಸಿಎಲ್ ಜಿಎಸ್ ನ ಆತ್ಮನಿರ್ಭರ ಭಾರತ ಯೋಜನೆಯ ಅಡಿ ಸಾಲಗಾರರಿಗೆ ನೂರಕ್ಕೆ ನೂರರಷ್ಟು ಸಾಲ ನೀಡಿಕೆಯಾದದ್ದೇ ಈ ಮಟ್ಟಿಗೆ ಅಭಿವೃದ್ಧಿಯಾಗಲು ಮುಖ್ಯ ಕಾರಣ.


ಪ್ರದರ್ಶಕ 2: ಸಾಲ ನೀಡಿಕೆಯ ಮೊತ್ತ (ಲಕ್ಷ ಕೋಟಿಗಳಲ್ಲಿ)

	Micro	Small	Medium	Overall
	< ₹ 1 Cr	₹ 1-10 Crs	₹ 10-50 Crs	
Apr. '19-June. '19	0.33	0.57	0.55	1.45
July '19-Sept. '19	0.42	0.65	0.61	1.69
Oct. '19-Dec. '19	0.42	0.68	0.62	1.72
Jan. '20-March '20	0.44	0.74	0.73	1.91
April '20-June '20	0.43	0.83	0.69	1.95
July '20-Sept. '20	0.58	1.09	1.00	2.67
Oct. '20-Dec. '20	0.52	0.97	0.92	2.41
Jan. '21-March '21	0.52	0.97	0.95	2.45

¹ Commercial loans classified on the basis of credit exposure aggregated at entity level, Very Small: <₹10L; Micro1: 10L-50L; Micro2: 50L-1Cr; Small: ≥1Cr >10Cr; Medium1: ≥ 10Cr >25Cr; Medium2: ≥ 25Cr >50Cr; Large ≥50Cr. Micro segment includes Very Small, Micro1 and Micro2 segments and Medium segment includes Medium1 and Medium2.

ವಾಣಿಜ್ಯ ಸಾಲದ ಸೂಚ್ಯಂಕದ ಪ್ರವೃತ್ತಿಯನ್ನು ಗಮನಿಸಿದರೆ, ಎಂಎಸ್ ಎಂಇ ವಲಯದಲ್ಲಿನ ಸಾಲ ಬೇಡಿಕೆಯು ಕೊವಿಡ್ ೧೯ರ ಪೂರ್ವ ಸ್ಥಿತಿಯನ್ನು ತಲುಪಿದೆ ಎನಿಸುತ್ತದೆ. ೨೦೨೦ರ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೂಚ್ಯಂಕವು ತೋರಿಸಿರುವ ತೀವ್ರ ಕುಸಿತಕ್ಕೆ ಕಾರಣ ಆ ದಿನಗಳಲ್ಲಿ ದೇಶವ್ಯಾಪಿಯಾಗಿದ್ದ ಲಾಕ್ ಡೌನ್. ಈ ಪರಿಸ್ಥಿತಿಯು ೨೦೨೧ರ ಎಪ್ರಿಲ್ ನ ಎರಡನೇ ಅಲೆಯ ಸಮಯದಲ್ಲಿ ಘೋಷಣೆಯಾಗಿದ್ದ ಎರಡನೇ ಲಾಕ್ ಡೌನ್ ಕಾರಣದಿಂದ ಉಂಟಾಯಿತು. ಅದೇನೇ ಅದರೂ ಮೇ ೨೦೨೧ರ ಹೊತ್ತಿಗೆ ಪರಿಸ್ಥಿತಿಯು ಸಾಕಷ್ಟು ಸುಧಾರಿಸಿದೆ ಎಂಬುದಾಗಿ ಕಂಡು ಬರುತ್ತದೆ.


ಪ್ರದರ್ಶಕ ೩ :ಸಾಲ ವಿಚಾರಣೆಯ ಸಂಖ್ಯೆಗಳ ಸೂಚ್ಯಂಕ



ಇಸಿಎಲ್ ಜಿಎಸ್ ಆರಂಭವಾದಗಿನಿಂದ ಸಾಲದ ಮೂಲಗಳು ಏರುಗತಿಯನ್ನು ಕಂಡಿವೆ. ಸೂಚ್ಯಂಕದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ೨೦೨೦ರ ಜನವರಿಗೆ ಹೋಲಿಸಿದರೆ ಜೂನ್ ೨೦೨೦ರಿಂದ ಸಾಲದ ಮೂಲಗಳು ಬಲಿಷ್ಠವಾಗಿ ಬೆಳೆಯುವುದನ್ನು ನಾವು ಕಾಣುತ್ತೇವೆ.

ಪ್ರದರ್ಶಕ ೪ : ಎಂಎಸ್ ಎಂಇ ಸಾಲಮೂಲಗಳ ಮೊತ್ತದ ಸೂಚ್ಯಂಕ

ಎಂಎಸ್ ಎಂಇ ಸಾಲಮೂಲಗಳ ಮೊತ್ತದ ಸೂಚ್ಯಂಕ




ಸಾಲಗಾರರ ಮಾದರಿಯನುಸಾರ ಸಾಲ ನೀಡಿಕೆ

ಸಾಲ ಮಂಜೂರಾದ ಸಾಲಗಾರರನ್ನು, ಅವರು ತಮ್ಮ ಸಾಲದಾತರೊಡನೆ ಹೊಂದಿರುವ ಸಂಬಂಧದ ಮೇಲೆ ಮತ್ತಷ್ಟು ವರ್ಗೀಕರಿಸಲಾಗಿದೆ. ಈ ಮೊದಲೇ ವಾಣಿಜ್ಯ ಸಾಲ ತೆಗೆದುಕೊಂಡು ಸಾಲದಾತರ ಜೊತೆಗೆ ಸಂಬಂಧವನ್ನು ಸ್ಥಾಪಿಸಿಕೊಂಡಿರುವ ಸಾಲಗಾರರನ್ನು 'ಬ್ಯಾಂಕಿನ ಜೊತೆ ಅಸ್ತಿತ್ವ ಹೊಂದಿರುವವರು' (ಎನ್ ಟಿ ಬಿ) ಎಂದು, ಹೊಸದಾಗಿ ಸಾಲ ಪಡೆಯಲು ಬಂದಿರುವವರನ್ನು 'ಬ್ಯಾಂಕಿಗೆ ಹೊಸವರು' (ಇಟಿಬಿ) ಎಂದು ಉಪ ವರ್ಗೀಕರಣ ಮಾಡಲಾಗಿದೆ.

ಇಸಿಎಲ್ ಜಿಎಸ್ ಯೋಜನೆಯ ಕಾರಣದಿಂದ, ಇಟಿಬಿ ವರ್ಗವು ಬಲವಾಗಿ ಪುನರಭಿವೃದ್ಧಿ ಸಾಧಿಸಿರಲು, ಇತ್ತ ಎನ್ ಟಿ ಬಿ ಕೂಡ ದಿನೇ ದಿನೇ ಬೆಳೆಯುತ್ತಿದೆ. ಕೊವಿಡ್ ಪೂರ್ವ ಸ್ಥಿತಿಗೆ ಹೋಲಿಸಿದರೆ ಮಾರ್ಚ್ ೨೦೨೦ರಲ್ಲಿ ಇಟಿಬಿಯು ಶೇಕಡಾ ೯೦ ರಷ್ಟು ಕುಸಿತ ಕಂಡರೂ ಇಸಿಎಲ್ ಜಿಎಸ್ ಯೋಜನೆಯ ನೆರವಿನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತ ಮಾರ್ಚ್ ೨೦೨೧ರ ವೇಳೆಗೆ ಕೊವಿಡ್ ಪೂರ್ವಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ತೋರಿಸಿತು. ಇಟಿಬಿ ಎಂಎಸ್ ಎಂಇ ವರ್ಗವೆಂತೂ ಇಸಿಎಲ್ ಜಿಎಸ್ ಆಧಾರದಿಂದ ಜೂನ್ ೨೦೨೦ರ ವೇಳೆಗೆ ಪೂರ್ವ ಕೊವಿಡ್ ಕಾಲಕ್ಕಿಂತ ಎರಡರಷ್ಟು ಬೆಳೆದಿದ್ದು, ಅಲ್ಲಿಂದ ಮುಂದೆ ತನ್ನ ಬೆಳವಣಿಗೆಯನ್ನು ಯಥಾ ಸ್ಥಿತಿ ಕಾಪಾಡಿಕೊಂಡಿದೆ.

ಪ್ರದರ್ಶಕ ೫ :ಸಾಲಗಾರರ ಮಾದರಿಯನುಸಾರ ಸಾಲಮೂಲಗಳ ಮೊತ್ತ


ಸಾಲಗಾರರ ಮಾದರಿಯನುಸಾರ ಸಾಲಮೂಲಗಳ ಮೊತ್ತ



ಸಾಲಗಾರರ ಸಂಖ್ಯೆಯ ಅನುಪಾತದಲ್ಲಿ ಸಾಲದಮೂಲಗಳನ್ನು ಗಮನಿಸಿದರೆ, ಅತಿ ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡುವ ಸಾಲದ ಮೂಲಗಳು ದೇಶಾದ್ಯಂತ ಲಾಕ್ ಡೌನ್ ಕಾರಣದಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾಗಿದ್ದರೂ, ಕಾಲಾನಂತರದಲ್ಲಿ ಚೇತರಿಸಿಕೊಂಡು ಪೂರ್ವ ಕೊವಿಡ್ ಕಾಲಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಷಯದಲ್ಲೂ ಇದೇ ಪ್ರವೃತ್ತಿಯ ಕಂಡುಬಂದಿದೆ.

ಪ್ರದರ್ಶಕ ೬ : ಎಂಎಸ್ ಎಂಇ ವಲಯದ ವರ್ಗಗಳಿಗೆ ಸಾಲಮೂಲಗಳ ಸೂಚ್ಯಂಕ


ಎಂಎಸ್ ಎಂಇ ವಲಯದ ವರ್ಗಗಳಿಗೆ ಸಾಲಮೂಲಗಳ ಮೊತ್ತ



ಸಾಲ ನೀಡಿಕೆಯ ಪ್ರಾದೇಶಿಕ ವರ್ಗೀಕರಣ

ಭೌಗೋಳಿಕವಾಗಿ ಇನ್ನಷ್ಟು ಆಳಕ್ಕೆ ಹೋಗಿ ನೋಡಿದರೆ, ಮೆಟ್ರೋ ಪ್ರದೇಶಗಳಿಗೆ ಹೋಲಿಸಿದರೆ ನಗರ, ಅರೆನಗರ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೂನ್ ೨೦೨೦ರ ವೇಳೆಗೆ ಪ್ರಗತಿಯ ದರ ಹೆಚ್ಚು ತೀವ್ರಗತಿಯಲ್ಲಿದೆ. ಅದರೂ ಒಟ್ಟಾರೆಯಾಗಿ ನೋಡಿದಾಗ ಎಲ್ಲ ಪ್ರಾಂತ್ಯಗಳೂ ಇಸಿಎಲ್ ಜಿಎಸ್ ಯೋಜನೆಯ ಲಾಭವನ್ನು ಪಡೆದುಕೊಂಡಿರುವುದು ತಿಳಿದು ಬರುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಎಲ್ಲ ಪ್ರದೇಶಗಳೂ ಹೆಚ್ಚಿನ ಪ್ರಗತಿಯ ಲಕ್ಷಣಗಳನ್ನು ತೋರಿಸಿ, ಪೂರ್ವ ಕೊವಿಡ್ ಕಾಲದ ಸ್ಥಿತಿಯನ್ನು ದಾಟಿ ಮುನ್ನುಗ್ಗಿವೆ.

ಪ್ರದರ್ಶಕ ೭ : ಎಂಎಸ್ ಎಂಇ ಸಾಲಗಳ ಮೊತ್ತದಿಂದ ಪ್ರಾದೇಶಿಕವಾಗಿ ಸಾಲದ ಮೂಲಗಳ ವರ್ಗೀಕರಣ



ಸಾಲ ನೀಡಿಕೆಯ ಕಾರ್ಯಕ್ಷಮತೆ ಮತ್ತು ಆರೋಗ್ಯ ಪರಿಶೀಲನೆ

ಸಿಬಿಲ್ ಎಂಎಸ್ ಎಂಇ ಶ್ರೇಣಿ (ಸಿ ಎಂ ಆರ್), ಎಂಎಸ್ ಎಂಇ ಸಾಲಗಳ ಅಪಾಯದ ಮಟ್ಟವನ್ನು ತೋರಿಸುತ್ತದೆ ಮತ್ತು ಯಾವ ಸಾಲವು ಮುಂದಿನ ೧೨ ತಿಂಗಳುಗಳಲ್ಲಿ ಅನುತ್ಪಾದಕ (ಎನ್‌ಪಿಬಿ) ಆಸ್ತಿಯಾಗಿ ಪರಿವರ್ತನೆಗೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ಯಾವುದೇ ಸಾಲಗಾರನ ವಾಣಿಜ್ಯ ಸಾಲದ ಒಟ್ಟು ಮೊತ್ತವು ೫೦ ಕೋಟಿಗಳಷ್ಟು ಇದ್ದರೆ, ಅಂತ ಸಾಲಗಳಿಗೆ ಸಿ ಎಂ ಆರ್ ಅನ್ವಯಿಸುತ್ತದೆ. ಪ್ಲಸ್ತುತ ೯೦ ಲಕ್ಷ ಎಂಎಸ್ ಎಂಇ ಸಾಲಗಳು ಸಿಬಿಲ್ ಎಂಎಸ್ ಎಂಇ ಶ್ರೇಣಿ ಪಡೆಯಲು ಅರ್ಹವಾಗಿವೆ. ಸಿ ಎಂ ಆರ್ ನಷ್ಟ ನಿರ್ವಹಣಾ ಪ್ರಕ್ರಿಯೆಯನ್ನು ಪ್ರಮಾಣೀಕರಿಸುವುದು, ಸಾಲ ನೀಡಿಕೆಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದು ಮತ್ತು ಅಂಡರ್ ರೈಟಿಂಗ್ ಸಮಯವನ್ನು ಕಡಿಗೊಳಿಸುವುದು. ಪೋರ್ಟ್‌ಫೋಲಿಯೋ ನಿರ್ವಹಣೆಯ ದೃಷ್ಟಿಯಿಂದ ನೋಡುವುದಾದರೆ, ದೊಡ್ಡ ದೊಡ್ಡ ಸಾಲಗಳ ನಿಯಮಾಧಾರಿತ ರಿನ್ಯುವಲ್, ಮತ್ತು ಕಾಲಾನುಕ್ರಮದಲ್ಲಿ ಸಂಭವಿಸಬಹುದಾದ ಶ್ರೇಣಿ ಕೆಲಜಾರಿಕೆಯ ಮೇಲೆ ಗಮನವಿಡಲು ಸಿ ಎಂ ಆರ್ ಸಹಾಯ ಮಾಡುತ್ತದೆ.

ಪ್ರದರ್ಶಕ ೮: ಸಿಬಿಲ್ ಎಂಎಸ್ ಎಂಇ ಯಾಂತ್ರಿಕ ಪ್ರದರ್ಶಕ ಮಾದರಿ




ಕಳೆದ ವರ್ಷ ಲಾಕ್ ಡೌನ್ ಗಳು, ಅನ್ ಲಾಕ್ ಗಳು, ಬೇಡಿಕೆಯಲ್ಲಿ ಕುಸಿತ, ನಿರುದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಯ ಸ್ವಲ್ಪತೆಯ ಕಾರಣದಿಂದ ದೇಶದ ಅರ್ಥ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡಿರದಂಥ ಪ್ರಕ್ಷುಬ್ಧತೆ ಉಂಟಾಯಿತು. ಈ ಕಾಲಘಟ್ಟದಲ್ಲಿ ಇಸಿಎಲ್ ಜಿಎಸ್ ನ ಆತ್ಮನಿರ್ಭರ ಭಾರತ, ಸಾಲದ ಕಂತು ಪಾವತಿಯ ಅಧಿಕೃತ ಮುಂದೂಡಿಕೆ, ಅಪರಾಧಿತ್ವ ಪತ್ರ- ಇದಕ್ಕಾಗಿ ಅಪತ್ತಿನಲ್ಲಿರುವ ಸಾಲಗಳ ಮೇಲೆ ಹದಿನ ಕಣ್ಣಿಡಬೇಕಾಯಿತು- ಮುಂತಾದ ಅನೇಕ ಸುಧಾರಣಾ ಕ್ರಮಗಳು ಜಾರಿಗೆ ಬಂದವು. ೨೦೧೭ರಿಂದ ಜಾರಿಯಲ್ಲಿದ್ದ, ಎಲ್ಲ ಸಾಲದಾತ ಸಂಸ್ಥೆಗಳೂ ಬಹುವಾಗಿ ಪ್ರಯೋಜನ ಪಡೆಯುತ್ತಿದ್ದ, ಒಳ್ಳೆಯ ಎಂಎಸ್ ಎಂಇ ಸಾಲಗಳನ್ನು ಕಟ್ಟಿ ಸಾಲಗಳಿಂದ ಬೇರ್ಪಡಿಸುತ್ತಿದ್ದ ಸಿಬಿಲ್ ಎಂಎಸ್‌ಎಂಇ ಶ್ರೇಣಿ ಅನ್ನು ಒತ್ತಡದ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಪರಿಶೀಲಿಸಲಾಯಿತು. ಈ ಕೆಳಗಿನ ಸೂಚ್ಯಂಕವನ್ನು ನೋಡಿದಾಗ, ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೂ ಸಾಲಗಳ ವಿಂಗಡಣೆಯಲ್ಲಿ ಸಿಬಿಲ್ ಎಂಎಸ್ ಎಂಇ ಯಾಂತ್ರಿಕ ಸಶಕ್ತವಾಗಿ ಕೆಲಸ ಮಾಡಿದೆ ಎಂಬುದಾಗಿ ತಿಳಿದು ಬರುತ್ತದೆ. ಕೊವಿಡ್ ಪೂರ್ವ ಮತ್ತು ಕೊವಿಡ್ ನಂತರದ ಕಾಲಗಳನ್ನು ಪ್ರತಿನಿಧಿಸುವ ಸೂಚ್ಯಂಕದ ವಕ್ರ ರೇಖೆಯು ಇದಕ್ಕೆ ಸಾಕ್ಷಿ. ಕೊವಿಡ್ ಪೂರ್ವ ಕಾಲದ ಸೂಚ್ಯಂಕಕ್ಕಾಗಿ ಕೈಗಾರಿಕಾ ಸಂಸ್ಥೆಗಳ ಮಾರ್ಚ್ ೨೦೧೯ ರ ಸಿಬಿಲ್ ಎಂಎಸ್ ಎಂಇ ಶ್ರೇಣಿ ವಿರುದ್ಧ ಮುಂದಿನ ೧೨ ತಿಂಗಳ ಎವರ್ ೯೦+ಡಿಪಿಡಿ ಕಾರ್ಯಕ್ಷಮತಾ ವಿವರಣೆಯನ್ನು ಬಳಸಿಕೊಳ್ಳಲಾಗಿದೆ. ಕೊವಿಡ್ ನಂತರದಲ್ಲಿ, ಮಾರ್ಚ್ ೨೦೨೦ರ ಸಿಬಿಲ್ ಎಂಎಸ್ ಎಂಇ ಶ್ರೇಣಿ ವಿರುದ್ಧ ಮುಂದಿನ ೧೨ ತಿಂಗಳ ಎವರ್ ೯೦+ಡಿಪಿಡಿ ಕಾರ್ಯಕ್ಷಮತಾ ವಿವರಣೆಯನ್ನು ಬಳಸಿಕೊಳ್ಳಲಾಗಿದೆ.

²ಮಾರ್ಚ್ ೨೦೨೦ರ (ಕೊವಿಡ್ ನಂತರದ) ಘಟಕಗಳ ಸಿ ಎಂ ಆರ್ ಶ್ರೇಣಿ ಮುಂದಿನ ೧೨ ತಿಂಗಳುಗಳ 'ಎವರ್ ೯೦+ ಡಿಪಿಡಿ ಕಾರ್ಯಕ್ಷಮತೆಯ ಮೇಲೆ ನಿರ್ಧರಿಸಲಾಗಿದೆ. ಕಾರ್ಯಕ್ಷಮತೆಯನ್ನು ೧೨ ತಿಂಗಳುಗಳಲ್ಲಿ ಎವರ್ ೯೦+ಡಿಪಿಡಿ ಎಂಬ ಸ್ಟ್ಯಾಂಡರ್ಡ್ ಬಳಸಿ ಮೌಲ್ಯ ಮಾಪನ ಮಾಡಲಾಗಿದೆ. ಈ ವಿವರಣೆಯಲ್ಲಿ ಬರುವ ಎವರ್ ಎಂಬ ಪದಕ್ಕೆ ಅರ್ಥವೇನೆಂದರೆ, ಈ ಹನ್ನೆರಡು ತಿಂಗಳುಗಳಲ್ಲಿ ಖಾತೆಯು ಯಾವಾಗಲಾದರೂ ಒಮ್ಮೆ ೯೦+ಡಿಪಿಡಿ ಸ್ಥಿತಿಯನ್ನು ತಲುಪಿದ್ದೇ ಆದರೆ ಅದನ್ನು ಬ್ಯಾಡ್ ಎಂದು ಪರಿಗಣಿಸಲಾಗುವುದು.



ಛ್ರದರ್ಶಿಕೆ ೯: ಕೂವಿಡ್ ಢೂದಲನೇ ಅಲೆಯ ಪೂರ್ವ ಢತ್ತು ನಂತರದ ಸಿಬಿಲ್ ಎಂಎಸ್ ಎಂಇ ರಾಂಕ್



ಆಪತ್ ಕ್ರಮಾವಳಿಯಲ್ಲಿ ಪರಿವರ್ತನೆ

ಮಾರ್ಚ್ ೨೦೨೦ರಿಂದ ಮಾರ್ಚ್ ೨೦೨೧, ಒಂದು ವರ್ಷ ಕಾಲ ಸಿಬಿಲ್ ಎಂಎಸ್ ಎಂಇ ಶ್ರೇಣಿ ಸಿ ಎಂ ಆರ್ ೧-೩, ಸಿ ಎಂ ಆರ್ ೪-೫, ಸಿ ಎಂ ಆರ್ ೬-೭, ಮತ್ತು ಸಿ ಎಂ ಆರ್ ೮-೧೦ರಲ್ಲಿ ಬರುವ ಸಾಲಗಾರರ ಯಾಂತ್ರಿಕ ಪರಿವರ್ತನೆಯ ಮೇಲೆ ನಿಗಾ ಇಡಲಾಯಿತು. ಸಿ ಎಂ ಆರ್ ೧-೩ರಲ್ಲಿ ಬರುವ ಸಾಲಗಾರರಲ್ಲಿ ಶೇಕಡಾ ೩೨ರಷ್ಟು ಜನರು ಮಾರ್ಚ್ ೨೦೨೧ರ ವೇಳೆಗೆ ಕೆಳಗಿನ ಶ್ರೇಣಿಗಳಿಗೆ ಜಾರಿದ್ದರು. ಮಾರ್ಚ್ ೨೦೨೧ರಲ್ಲಿ ೪-೫ ಶ್ರೇಣಿಯಲ್ಲಿದ್ದ ಸಾಲಗಾರರಲ್ಲಿ ಶೇಕಡಾ ೨೬ರಷ್ಟು ಜನರು ಮಾರ್ಚ್ ೨೦೨೧ರ ವೇಳೆಗೆ ಮೇಲಿನ ಶ್ರೇಣಿಗಳಿಗೆ ಏರಿಕೆಯಾದರು.


ಪ್ರದರ್ಶಕ ೧೦: ಮಾರ್ಚ್ ೨೦೨೦ ರಿಂದ ಮಾರ್ಚ್ ೨೦೨೧ ರವರೆಗೆ ಸಿ ಎಂ ಆರ್ ಪರಿವರ್ತನಾ ಮ್ಯಾಟ್ರಿಕ್ಸ್

		CMR as of Mar'21				Downgrades	Upgrades
		CMR 1-3	CMR 4-5	CMR 6-7	CMR 8-10		
CMR as of March '20	CMR 1-3	68%	21%	7%	4%	32%	
	CMR 4-5	21%	53%	16%	10%	26%	21%
	CMR 6-7	6%	22%	57%	15%	15%	28%
	CMR 8-10	1%	3%	18%	78%		22%

ಎಲ್ಲ ಶ್ರೇಣಿಗಳಲ್ಲಿರುವ ಸಾಲಗಾರರನ್ನು ಇತ್ತೀಚಿನ ತ್ರೈಮಾಸಿಕಗಳಲ್ಲಿ ಹೋಲಿಸಿ ನೋಡಿದಾಗ ಎಲ್ಲ ಶ್ರೇಣಿಗಳಲ್ಲಿಯೂ ಸಾಲಗಾರರು ಕೆಳಗಿನ ಶ್ರೇಣಿಗಳಿಗೆ ಕುಸಿದು ತನ್ಮೂಲಕ ಅಪಾಯದ ಮಟ್ಟವು ಹೆಚ್ಚಾಗಿದ್ದು ಕಂಡು ಬಂದಿತು. ಅದರಲ್ಲಿಯೂ ಸಿ ಎಂ ಆರ್ ೧-೩ ಮತ್ತು ಸಿ ಎಂ ಆರ್ ೪-೫ಗಳಲ್ಲಿ ಈ ಕುಸಿತವು ಹೆಚ್ಚಾಗಿದೆ.

ಪ್ರದರ್ಶಕ ೧೧: ಸಿ ಎಂ ಆರ್ ಪ್ರಕಾರ ಎಂಎಸ್ ಎಂಇಗಳ ಶ್ರೇಣಿ ಕುಸಿತ


ಸಿ ಎಂ ಆರ್ ಪ್ರಕಾರ ಎಂಎಸ್ ಎಂಇಗಳ ಶ್ರೇಣಿ ಕುಸಿತ



ಇದರಿಂದಾಗಿ ಮಧ್ಯಮ ಆಪತ್ತಿನ ಸಾಲಗಾರರ ಸಂಖ್ಯೆ ವೃದ್ಧಿಯಾಯಿತು. ಮಾರ್ಚ್ ೨೦೨೦ರಲ್ಲಿ ಶೇಕಡಾ ೪೮ರಷ್ಟು ಸಾಲಗಾರರು ಸಿ ಎಂ ಆರ್ ೪-೬ರ ಶ್ರೇಣಿಯಲ್ಲಿದ್ದರೆ, ಮಾರ್ಚ್ ೨೦೨೧ರ ವೇಳೆಗೆ ಅವರ ಸಂಖ್ಯೆ ಶೇಕಡಾ ೫೨ಕ್ಕೆ ಏರಿತು. ಆದರೆ, ಈ ಪರಿವರ್ತನೆಯು ಸಿ ಎಂ ಆರ್ ೧-೩ರಿಂದ ಸಿ ಎಂ ಆರ್ ೪-೬ಕ್ಕೆ ಆಗಿರುವುದರಿಂದ, ಸಿ ಎಂ ಆರ್ ೭-೧೦ರ ಶ್ರೇಣಿಯ, ಹೆಚ್ಚು ಅಪಾಯಕಾರಿ ಮಟ್ಟದ ಸಾಲಗಾರರ ಸಂಖ್ಯೆಯು ಮೊದಲಿದ್ದಷ್ಟೇ, ಅಂದರೆ ಶೇಕಡಾ ೩೦ರಲ್ಲಿ ಸ್ಥಾಯಿಯಾಗಿದೆ.

ಪ್ರದರ್ಶಕ ೧೨: ಸಿ ಎಂ ಆರ್ ಪ್ರಕಾರ ಎಂಎಸ್ ಎಂಇ ವಿತರಣಾ ಪೋರ್ಟ್ ಫೋಲಿಯೋ

ಸಿ ಎಂ ಆರ್ ಪ್ರಕಾರ ಸಾಲಗಾರರ ಹಂಚಿಕೆ




ಉತ್ತಮ ಸಾಲಗಾರರನ್ನು ಮತ್ತಷ್ಟು ಪ್ರತ್ಯೇಕಿಸಲು ಅಲ್ಲಾರಿದಂ

ಇತ್ತೀಚಿನ ತ್ರೈಮಾಸಿಕಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಸಾಲಗಾರರ ಹಿನ್ನೆಲೆಯಲ್ಲಿ, ಅದರಲ್ಲೂ ಮಧ್ಯಮ ಅಪಾಯ ಮತ್ತು ಹೆಚ್ಚಿನ ಅಪಾಯಗಳ ವಿಭಾಗದಲ್ಲಿ, ಹೆಚ್ಚಿನ ನಿಗಾ ಇಡುವ ಅಗತ್ಯವು ಎದ್ದು ಕಾಣುತ್ತಿದೆ. ಓಸಿಸಿ ಮತ್ತು ಓವರ್ ಡ್ರಾಫ್ಟ್ ಸಾಲಗಳಂಥ ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯಗಳನ್ನು ಈ ಹನ್ನೆರಡು ತಿಂಗಳ ಅವಧಿಯಲ್ಲಿ ಉಪಯೋಗಿಸುತ್ತಿರುವವರ ಸಂಖ್ಯೆಯನ್ನು 'ಕ್ರೆಡಿಟ್ ವಿಷನ್' ಯುಟಿಲೈಸೇಶನ್ ಅಲ್ಲಾರಿದಂ ಮೂಲಕ ಕಂಡು ಹಿಡಿಯಲಾಯಿತು. ಇದು ಇನ್ನಷ್ಟು ಹೆಚ್ಚಿನ 'ಕ್ರೆಡಿಟ್ ಬ್ಯೂರೋ ಡೇಟಾ ದಿಸ್ಕ್ರಿಗ್‌ಶನ್' ಅನ್ನು ಸಬಲೀಕರಿಸಿದ್ದಲ್ಲದೆ ಸಿ ಎಂ ಆರ್ ಜೊತೆ ಸೇರಿಸಿ ನೋಡಿದಾಗ, ಹೆಚ್ಚಿನ ವ್ಯತ್ಯಾಸವನ್ನು ನೀಡಿತು.


ಎಂಎಸ್ ಎಂಇ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವವರಲ್ಲಿ ಸಿ ಎಂ ಆರ್ ನಲ್ಲಿ ಪ್ರತ್ಯೇಕಿಸಿ ನೋಡಿದಾಗ, ಕೇವಲ ಶೇಕಡಾ ೧೦ರಷ್ಟು ಮಾತ್ರ ಕಡಿಮೆ ಆಪತ್ತಿನಲ್ಲಿ, ಅಂದರೆ ಸಿ ಎಂ ಆರ್ ೧-೩ರಲ್ಲಿದ್ದು, ಶೇಕಡಾ ೬೦ರಷ್ಟು ಜನ ಸಿ ಎಂ ಆರ್ ೬-೭ ಶ್ರೇಣಿ ಸಾಲಗಾರರಾಗಿದ್ದಾರೆ. ಹಾಗಾಗಿ, ಟ್ರೆಂಡ್ ಯುಟಿಲೈಸೇಶನ್ ಅಲ್ಲಾರಿದಂ ಅನ್ನು ಉಪಯೋಗಿಸಿ ಉತ್ತಮ ಶ್ರೇಣಿ ಲ್ಲಿರುವ ಒತ್ತಡವನ್ನು ಗುರುತಿಸಲು ಸಾಧ್ಯವಾಗುತ್ತಿದೆ.

ಪ್ರದರ್ಶಕ ೧೩: ಪೋರ್ಟ್ ಫೋಲಿಯೋ ಮಟ್ಟ: ಬಳಕೆಯ ಸರಾಸರಿ ಒಟ್ಟು ಮೊತ್ತ (ಮಾರ್ಚ್ ೨೦೨೧)



ಕೊವಿಡ್ ಪೂರ್ವ ಮತ್ತು ಕೊವಿಡ್ ಅಲೆ ೧ರ ನಂತರದ ಸಾಲಗಾರರನ್ನು ಗಮನಿಸಿದಾಗ, ಮಾರ್ಚ್ ೨೦೨೦ರಲ್ಲಿ ಶೇಕಡಾ ೭೮ಕ್ಕಿಂತ ಹೆಚ್ಚಿನ ಸಾಲಗಾರರು ಹೆಚ್ಚು ಸಾಲ ಸೌಲಭ್ಯ ಪಡೆದವರೇ ಆಗಿದ್ದಾರೆ. ಕೊವಿಡ್ ಎರಡನೇ ಅಲೆಯನ್ನು ಮೊದಲ ಅಲೆಗೆ ಹೋಲಿಸಿದಲ್ಲಿ, ಎಂಎಸ್ ಎಂಇಗಳು ಎರಡನೇ ಅಲೆಯಲ್ಲಿ ಹೆಚ್ಚು ಶಕ್ತರಾಗಿರುವುದು ಕಂಡು ಬರುತ್ತದೆ.

ಪ್ರದರ್ಶಕ ೧೪: ಪೋರ್ಟ್ ಫೋಲಿಯೋ ಮಟ್ಟ: ಒಟ್ಟು ಸಾಲ ಬಳಕೆಯ ಸರಾಸರಿ ಮೊತ್ತ (ಮಾರ್ಚ್ ೨೦೨೧)





ಸಿ ಎಂ ಆರ್ ಮತ್ತು ಎಂಎಸ್ ಎಂಇಗಳ ಒಟ್ಟು ಸಾಲ ಸೌಲಭ್ಯವನ್ನು ಮ್ಯಾಕ್ ಮಾಡಿ ನೋಡಿದಾಗ 'ಬ್ಯಾಡ್ ರೇಟ್' ಕಂಡು ಬಂದಿತು. 'ಬ್ಯಾಡ್ ರೇಟ್' ಎಂದರೆ, ಮುಂದಿನ ೧೨ ತಿಂಗಳುಗಳಲ್ಲಿ ೯೦+ ಡೇಸ್ ಪಾಸ್ಟ್ ಡ್ಯು(ಡಿಬಿಡಿ) ಕಂಡು ಬರುವುದು. ಸರಾಸರಿ ರಿವಾಲ್ವಿಂಗ್ ಸೌಲಭ್ಯವನ್ನು 'ರಿಸ್ಕ್ ಡಿಫರೆನ್ಷಿಯೇಟರ್' ಆಗಿ ಉಪಯೋಗಿಸಿಕೊಂಡು ನಾವು ಅದೇ ರಿಸ್ಕ್ ಬಕೆಟಿನಲ್ಲಿ ಇನ್ನಷ್ಟು ಉತ್ತಮ ಸಾಲಗಾರರನ್ನು ಪತ್ತೆ ಹಚ್ಚಬಹುದು. ಮಧ್ಯಮ ರಿಸ್ಕ್ ಎಂಎಸ್ ಎಂಇಗಳಲ್ಲಿ (ಸಿ ಎಂ ಆರ್ ೪-೫) ಶೇಕಡಾ ೭೮ಕ್ಕಿಂತ ಕಡಿಮೆ ಸೌಲಭ್ಯ ಬಳಸುವ ಸಾಲಗಾರರ ಸಂಖ್ಯೆ ಸಮಂಜಸವಾಗಿ ಸ್ಥಿರವಾಗಿದೆ ಅದರಲ್ಲಿ ಸಾಲ ಕಟ್ಟದವರ ಸಂಖ್ಯೆ ಶೇಕಡಾ ೮ ಇದ್ದರೆ, ಅದೇ ರಿಸ್ಕ್ ವಿಭಾಗದಲ್ಲಿ ಶೇಕಡಾ ೭೮ರಷ್ಟು ಸೌಲಭ್ಯ ಬಳಸುವವರು ಶೇಕಡಾ ೧೩ರಷ್ಟು ಬ್ಯಾಡ್ ರೇಟ್, ಅಂದರೆ ಹೆಚ್ಚು ಕಡಿಮೆ ಎರಡರಷ್ಟು, ಕಂಡು ಬರುತ್ತಿದ್ದಾರೆ. ಸಿ ಎಂ ಆರ್ ೬-೭ ವಿಭಾಗದಲ್ಲಿರುವವರಲ್ಲಿಯೂ ಇದೇ, ಅಂದರೆ ಸಾಲ ಸವಲತ್ತು ಹೆಚ್ಚಿದಂತೆಲ್ಲ ಬ್ಯಾಡ್ ರೇಟ್ ಇಮ್ಮಡಿಯಾಗುವ ಪ್ರವೃತ್ತಿ ಗೋಚರಿಸುತ್ತದೆ. ಈ ಮೂಲಕ ಸಿ ಎಂ ಆರ್ ೪-೭ ವಿಭಾಗದಲ್ಲಿಯೂ ಕಡಿಮೆ ಅಪಾಯದ ಸಾಲಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.


ಕ್ರೆಡಿಟ್ ವಿಷನ್ ಅತ್ರಿಬ್ಯೂಟ್ಸ್ ಮತ್ತು ಅಲ್ಟರಿಡಮ್ಸ್, ಸಿಬಿಲ್ ಎಂಎಸ್ ಎಂಇ ಶ್ರೇಣಿ ಹೆಚ್ಚುವರಿ ಒಳನೋಟ ನೀಡಿ, ಸಾಲಗಾರರ ವರ್ತನೆಯ ಒಳಹೊತ್ತು ಜಾಲಾಡಿ, ಅವರಿಗೆ ಸೂಕ್ತವಾದಂಥ ನಿಯಮಗಳನ್ನು ರೂಪಿಸುವಲ್ಲಿ ನೆರವಾಗುತ್ತದೆ.

ಪ್ರದರ್ಶಕ ೧೫: ಸಿ ಎಂ ಆರ್ ಪ್ರಕಾರ ಬ್ಯಾಡ್ ರೇಟ್

Average Aggregate Utilization (12m)	CIBIL MSME Rank (CMR)				
	CMR 1-3	CMR 4-5	CMR 6-7	CMR 8-10	Overall
Up-to 50%	3%	7%	11%	68%	12%
50-78%	3%	8%	12%	69%	15%
Above 78%	4%	13%	24%	81%	21%
Overall	3%	10%	19%	77%	15%

ಜೂನ್ ೨೦೨೦ರವರೆಗೂ ಎಂಎಸ್ ಎಂಇ ಎನ್ ಪಿ ಎ ದರ ಸ್ಥಿರವಾಗಿತ್ತು ಮತ್ತು ಸೆಪ್ಟೆಂಬರ್ ೨೦೨೦ರ ವೇಳೆಗೆ ಎಲ್ಲಾ ಉಪವಿಭಾಗದಲ್ಲಿ ಕಡಿಮೆಯಾಗಿತ್ತು. ಸಣ್ಣ ಮತ್ತು ಮಧ್ಯಮ ವಿಭಾಗಗಳಲ್ಲಿ ಮಾರ್ಚ್ ೨೦೨೦ರವರೆಗೂ ಸ್ಥಿರವಾಗಿತ್ತು. ಎಂಎಸ್ ಎಂಇ ಉಪವಿಭಾಗಗಳಲ್ಲಿ ಹೆಚ್ಚಿನ ಸಾಲ ಮೊತ್ತ ಇರುವಲ್ಲಿ ಹೆಚ್ಚಿನ ಎನ್ ಪಿ ಎ ಕಂಡು ಬರುತ್ತಿದೆ. ಡಿಸೆಂಬರ್ ೨೦೨೦ಕ್ಕೆ ಹೋಲಿಸಿದರೆ, ಮಾರ್ಚ್ ೨೦೨೦ರಲ್ಲಿ ಅತಿ ಸಣ್ಣ (ಮೈಕ್ರೋ) ವಿಭಾಗದಲ್ಲಿ ಎನ್ ಪಿ ಎ ಹೆಚ್ಚಳ ಕಂಡು ಬಂದಿದೆ. ಇಸಿಎಲ್ ಜಿಎಸ್ ನಂತರ ಹೆಚ್ಚಿನ ಹಣ ಹರಿವು ಮತ್ತು ಸಾಲ ಸೌಲಭ್ಯಗಳ ಕಾರಣದಿಂದ ಎನ್ ಪಿ ಎ ಕಡಿಮೆಯಾಗಿದೆ, ಮುಂದೆ ಬರಬಹುದಾದ ಸುಧಾರಣಾ ಕ್ರಮಗಳು/ಕಾನೂನು ಮಾರ್ಗಸೂತ್ರಗಳ ನಂತರ ಎನ್ ಪಿ ಎ ದರದಲ್ಲಿ ವ್ಯತ್ಯಾಸ ಕಂಡು ಬರುವ ಸಾಧ್ಯತೆಯಿದೆ.


ಪ್ರದರ್ಶಕ ೧೬ : ವಿಭಾಗವಾರು ಎನ್ ಪಿ ಎ ದರ



ಸಾಲದಾತನ ಕಾರ್ಯತಂತ್ರಗಳಲ್ಲಿ ಬದಲಾವಣೆ


ಜೂನ್ ೨೦೨೦ರ ನಂತರ ಸಾಲ ಖಾತೆಗಳಲ್ಲಿನ ಮೊತ್ತದಲ್ಲಿ (ಸಾಲ ಬಾಕಿ) ಒಂದೇ ಸಮನೆ ಏರಿಕೆಯಾಗುತ್ತಿದೆ.

ಪ್ರದರ್ಶಕ ೧೭: ಸಾಲ ಖಾತೆಗಳಲ್ಲಿನ ಮೊತ್ತ ಸೂಚ್ಯಂಕ



ಖಾಸಗಿ ಬ್ಯಾಂಕುಗಳು ಮಾರುಕಟ್ಟೆ ಪಾಲಿನಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಮೇಲೆ ಒಂದೆರಡು ಪಾಯಿಂಟ್ ಗಳಷ್ಟು ಮೇಲ್ಮೈ ಸಾಧಿಸಿವೆ. ಎನ್ ಬಿ ಎಫ್ ಸಿ ಗಳ ಪರಿಸ್ಥಿತಿ ಹೆಚ್ಚು ಕಡಿಮೆ ಸ್ಥಿರವಾಗಿದೆ.

ಪ್ರದರ್ಶಕ ೧೮ : ಸಾಲದಾತರ ನಡುವೆ ಪಾಲುದಾರಿಕೆ-ಹೊಸ ಸಾಲದಮೂಲಗಳು




* ಮಾರುಕಟ್ಟೆ ಶೇರ್ ಅನಾಲಿಸಿಸ್ ಗೆ ಹೊರತಾದ ಇತರ ಸಾಲದಾತರು

ಸಾಲದ ಸರಾಸರಿ ಮೊತ್ತದಲ್ಲಿ ಬದಲಾವಣೆ


ಅಸ್ತಿತ್ವದಲ್ಲಿರುವ ಸಾಲಗಾರರ (ಇಟಿಬಿ) ಸಾಲದ ಮೊತ್ತವು ಮಾರ್ಚ್ ೨೦೨೦ರಿಂದ ಸೆಪ್ಟೆಂಬರ್ ೨೦೨೦ರವರೆಗೂ ಇಳಿಕೆ ಕಂಡಿದ್ದು, ಅನಂತರ ಕೊವಿಡ್ ಪೂರ್ವಕ್ಕೆ ಇದ್ದಂಥ ಪರಿಸ್ಥಿತಿಗೆ ಮರಳಿತು. ಹೊಸ ಸಾಲಗಾರರ (ಎನ್ ಟಿಬಿ) ವಿಭಾಗವು ಸಾಲದ ಸರಾಸರಿ ಮೊತ್ತದಲ್ಲಿ ಇಳಿಕೆ ಕಂಡಿತು.

ಪ್ರದರ್ಶಕ ೧೯: ಸರಾಸರಿ ಸಾಲ ಮೊತ್ತ / ಸಾಲಗಾರನ ಮಾದರಿ-ಹೊಸ ಸಾಲದ ಮೂಲಗಳು



ಎಂಎಸ್ ಎಂಇ ಸರಾಸರಿ ಸಾಲದ ಮೊತ್ತವು ಎಲ್ಲ ಸಾಲದಾತರ ವಿಷಯದಲ್ಲೂ ಕುಸಿದಿದೆ. ಖಾಸಗಿ ಬ್ಯಾಂಕುಗಳು ಮತ್ತು ಎನ್ ಬಿ ಎಫ್ ಸಿ ಗಳೇನೋ ನಿಧಾನವಾಗಿ ಕೊವಿಡ್ ಪೂರ್ವ ಸ್ಥಿತಿಯ ಸಾಲ ನೀಡಿಕೆಗೆ ಮರಳುತ್ತಿವೆಯಾದರೂ, ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಸಾಲ ನೀಡಿಕೆಯು ಕಡಿಮೆ ಮೊತ್ತಕ್ಕೆ ಕುಸಿದಿದೆ.

ಪ್ರದರ್ಶಕ ೨೦: ಸರಾಸರಿ ಸಾಲ ಮೊತ್ತ / ಸಾಲಗಾರನ ಮಾದರಿ-ಹೊಸ ಸಾಲದ ಮೂಲಗಳು




ಮಂಡಳಿಯಲ್ಲಿ ಅನುಮೋದನೆಗಳ ಸಂಖ್ಯೆ ಹೆಚ್ಚಳ



ಎರಡನೆಯದಾಗಿ, ಇಸಿಎಲ್ ಜಿಎಸ್ ಯೋಜನೆಯ ಮೂಲಕ ಎಲ್ಲ ಸಾಲಗಳಿಗೂ ಶೇಕಡಾ ನೂರರಷ್ಟು ಇನ್ಸುರೆನ್ಸ್ ದೊರೆಯುವ ಸಾಧ್ಯತೆ ಇರುವುದರಿಂದ ಎಲ್ಲ ಸಾಲದಾತರೂ ತಮ್ಮ ಮುಂದೆ ಬರುವ ಸಾಲದ ಬೇಡಿಕೆಗಳಿಗೆ ಅನುಮೋದನೆ ನೀಡುವ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜೂನ್ ೨೦೨೦ರಲ್ಲಿ ಖಾಸಗಿ ಬ್ಯಾಂಕುಗಳ ಸಾಲ ನೀಡಿಕೆ ಹೆಚ್ಚಿದ್ದರೂ ಕ್ರಮೇಣ ಕೊವಿಡ್ ಪೂರ್ವ ಸ್ಥಿತಿಗೇ ಮರಳಿದೆ.

ಪ್ರದರ್ಶಕ ೨೧: ಸಾಲದಾತರ ವರ್ಗಕ್ಕೆ ಅನುಗುಣವಾಗಿ ಅನುಮೋದನಾ ದರದ ಸೂಚ್ಯಂಕ


ಸಾಲದಾತರ ವರ್ಗಕ್ಕೆ ಅನುಗುಣವಾಗಿ ಅನುಮೋದನಾ ದರದ ಸೂಚ್ಯಂಕ



ಇಸಿಎಲ್ ಜಿಎಸ್ ಕಾರಣದಿಂದಾಗಿ ಖಾಸಗಿ ಬ್ಯಾಂಕುಗಳಲ್ಲಿ ಅನುಮೋದನೆ ಸಂಖ್ಯೆಯು ೨೦೨೦ರ ಎಪ್ರಿಲ್-ಆಗಸ್ಟ್ ತಿಂಗಳುಗಳಲ್ಲಿ ಶಿಖರಕ್ಕೇರಿ ನಂತರ ನಿಧಾನವಾಗಿ ಕೊವಿಡ್ ಪೂರ್ವ ಸ್ಥಿತಿಗೆ ಮರಳಿದೆ. ಅಂತೆಯೇ ಎನ್ ಬಿ ಎಫ್ ಸಿ ಗಳಲ್ಲಿಯೂ, ಮಾರ್ಚ್-ಎಪ್ರಿಲ್ ೨೦೨೦ರ ಬೀಳುವಿಕೆ ನಂತರ ಪರಿಸ್ಥಿತಿ ಸುಧಾರಿಸಿದೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಮೊದಲಿಗೆ ಸಾಲ ನೀಡಿಕೆಯ ಅನುಮೋದನೆಯಲ್ಲಿ ಅತಿ ಹೆಚ್ಚಿನ ಮುನ್ನುಗ್ಗುವಿಕೆಯು ಕಂಡು ಬಂದಿದ್ದು, ಈಗ ಇಳಿಕೆಯು ಕಾಣಿಸುತ್ತಿದೆ.

ಪ್ರದರ್ಶಿಕೆ ೧೧: ಸಾಲದಾತರ ವರ್ಗಾನುಸಾರ ಸಾಲದ ಮೂಲಗಳ ಸೂಚ್ಯಂಕ


ಸಾಲದಾತರ ವರ್ಗಾನುಸಾರ ಸಾಲದ ಮೂಲಗಳ ಸೂಚ್ಯಂಕ



೨೦೨೦ರ ಕೊನೆಯ ತ್ರೈಮಾಸಿಕದ ಇಳಿಕೆಯ ನಂತರದಲ್ಲಿ, ಮಾರ್ಚ್ ೨೦೨೧ರಲ್ಲಿ, ಎಲ್ಲ ಸಾಲದಾತರಲ್ಲೂ ಸಾಲದ ಮೂಲಗಳ ಸ್ಥಿರ ಪ್ರಗತಿಯು ಕಂಡು ಬರುತ್ತಿದೆ.

ಪ್ರದರ್ಶಿಕೆ ೧೨: ಸಾಲದಾತರ ವರ್ಗಾನುಸಾರ ವಾಣಿಜ್ಯ ಸಾಲ ವಿಚಾರಣೆಯ ಸೂಚ್ಯಂಕ


ಸಾಲದಾತರ ವರ್ಗಾನುಸಾರ ವಾಣಿಜ್ಯ ಸಾಲ ವಿಚಾರಣೆಯ ಸೂಚ್ಯಂಕ



ಎಲ್ಲ ವರ್ಗಗಳ ಸಾಲದಾತರೂ ವಿಚಾರಣೆಯಲ್ಲಿ ಸ್ಥಿರ ಪ್ರಗತಿ ಕಂಡಿದ್ದು, ಕೊವಿಡ್ ಪೂರ್ವ ಸ್ಥಿತಿಯ ಸಂಖ್ಯೆಗಳನ್ನು ದಾಟಿ ಮುನ್ನಡೆದಿದ್ದಾರೆ.


ಅನುಮೋದನೆ ಸಂಖ್ಯಾ ಹೆಚ್ಚಳದ ಅತಿ ಹೆಚ್ಚು ಲಾಭ ಪಡೆದವರು ಹೆಚ್ಚು ಅಪಾಯದ ವಲಯ ಅಂದರೆ ಸಿ ಎಂ ಆರ್ ೨-೧೦ರಲ್ಲಿರುವ ಎಂಎಸ್ ಎಂಇಗಳು ಮತ್ತು ನಂತರದಲ್ಲಿ ಸಿ ಎಂ ಆರ್ ೧-೩ ವಲಯದವರು. ಅವರ ಅನುಮೋದನೆ ಸಂಖ್ಯೆಗಳು ಜೂನ್ ೨೦೨೦ರ, ಕೊವಿಡ್ ೧೯ ಕಾಲದ ಸಂಖ್ಯೆಯ ಎರಡರಷ್ಟಕ್ಕೆ ಬಿಗಿದು ನಂತರದಲ್ಲಿ ನಿಧಾನವಾಗಿ ಸ್ಥಿರ ಇಳಿಕೆ ಕಾಣುತ್ತಿವೆ.

ಪ್ರದರ್ಶಿಕೆ ೨೪: ಸಾಲದ ಪಂಕ್ತಿಗಳ ಅನುಸಾರ ಅನುಮೋದನೆ ದರದ ಸೂಚ್ಯಂಕ




ಇದರ ಫಲಿತಾಂಶ, ಪ್ಯಾಂಡೆಮಿಕ್ ಶಿಖರದಲ್ಲಿರುವಾಗ ಸ್ವಲ್ಪ ಮಟ್ಟಿನ ಏರಿಕೆ ಕಂಡರೂ, ಮುಂದಿನ ದಿನಗಳಲ್ಲಿ ಸಾಲದ ಬೇಡಿಕೆಯು ಪ್ಯಾಂಡೆಮಿಕ್ ಪೂರ್ವ ಸ್ಥಿತಿಗೆ ಮರಳಿದೆ. ಪ್ಯಾಂಡೆಮಿಕ್ ಆರಂಭವಾದ ಮೊದಲ ದಿನಗಳಲ್ಲಿ ಹೆಚ್ಚು ಅಪಾಯ ವಲಯದ ಸಿ ಎಂ ಆರ್ ೭-೧೦ರ ಬೇಡಿಕೆಯು ಕುಸಿದಿದ್ದು, ಕಡಿಮೆ ಅಪಾಯ ವಲಯದ ಸಿ ಎಂ ಆರ್ ೧-೩ರ ಬೇಡಿಕೆಯು ಜಾಸ್ತಿಯಾಗಿದ್ದನ್ನು ಸಾಲಮೂಲಗಳ ಪಾಲು/ಸಿ ಎಂ ಆರ್ ಸೂಚ್ಯಂಕವು ತೋರಿಸುತ್ತದೆ. ಆದರೀಗ ಸಿ ಎಂ ಆರ್/ ಸಾಲಮೂಲಗಳ ವಿತರಣೆಯು ಕೊವಿಡ್ ಪೂರ್ವ ದಿನಗಳ ಮಟ್ಟಕ್ಕೆ ಮರಳಿದೆ.

ಪ್ರದರ್ಶಿಕೆ ೨೫: ಸಿ ಎಂ ಆರ್ ಅನುಸಾರ ಎಂಎಸ್ ಎಂಇಗಳಿಗೆ ಸಾಲದ ಮೂಲಗಳ ವಿತರಣೆ



ಡಿಸೆಂಬರ್ ೨೦೨೦ಕ್ಕೆ ಹೋಲಿಸಿದರೆ ಮಾರ್ಚ್ ೨೦೨೧ರಲ್ಲಿ ಎಂಎಸ್ ಎಂಇ ವಲಯದಲ್ಲಿ ಎನ್ ಪಿ ಎ ಹೆಚ್ಚಳದ ಬಿಸಿ ಎಲ್ಲ ಸಾಲದಾತರಿಗೂ ತಟ್ಟಿದೆ. ಖಾಸಗಿ ಬ್ಯಾಂಕುಗಳಲ್ಲಿ ಸೆಪ್ಟೆಂಬರ್ ೨೦೨೦ರಿಂದ ಮಾರ್ಚ್ ೨೦೨೧ರವರೆಗೆ ಎನ್ ಪಿ ಎ ಸ್ಥಿರವಾಗಿತ್ತು. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಸೆಪ್ಟೆಂಬರ್ ೨೦೨೦ರಲ್ಲಿ ಶೇಕಡಾ ೧೭ರಷ್ಟಿದ್ದ ಎನ್ ಪಿ ಎ, ಡಿಸೆಂಬರ್ ೨೦೨೦ರಲ್ಲಿ ಶೇಕಡಾ ೧೬.೧ಕ್ಕೆ ಇಳಿಕೆಯಾಗಿ, ಮತ್ತೆ ಮಾರ್ಚ್ ೨೦೨೧ರ ವೇಳೆಗೆ ಶೇಕಡಾ ೧೭.೪ಕ್ಕೆ ಏರಿಕೆಯಾಯಿತು. ಎನ್ ಬಿ ಎಫ್ ಸಿಗಳಲ್ಲಿ ಎನ್ ಪಿ ಎ ಹೆಚ್ಚಳವಾಗಲು ಒಂದು ಕಾರಣವೇನೆಂದರೆ, ಆ ದಿನಗಳಲ್ಲಿ ಅವರ ಸಾಲ ನೀಡಿಕೆಯು ಬಹಳವೇ ಇಳಿಕೆ ಕಂಡದ್ದು.

ಪ್ರದರ್ಶಿಕೆ ೨೬: ಎಂಎಸ್ ಎಂಇ ವಲಯದ ಸಾಲದಾತರಲ್ಲಿ ಎನ್ ಪಿ ಎ ದರ






ಕೊವಿಡ್ ಮೊದಲನೆಯ ಅಲೆಯು ಅಪ್ಪಳಿಸುವ ಪೂರ್ವದಲ್ಲಿ ಸಾಲ ಪಡೆದಿದ್ದ ಘಟಕಗಳಿಗೂ ಮತ್ತು ಕೊವಿಡ್ ಮೊದಲ ಅಲೆಯ ನಂತರದ ಘಟಕಗಳಿಗೂ ಏನಾದರೂ ಪ್ರಮುಖ ವ್ಯತ್ಯಾಸವಿದೆಯೇ ಎಂದು ತಿಳಿದುಕೊಳ್ಳಲು ಅಧ್ಯಯನ ನಡೆಸಲಾಯಿತು. ಈ ಅಧ್ಯಯನಕ್ಕೆ ಎಲ್ಲ ಜಿಸಿಎ ಎಲ್ (ಇಸಿಎಲ್ ಜಿಎಸ್ ನ ಕೆಳಗೆ ಬರುವಂಥವು) ಸಾಲಗಳು ಮತ್ತು ಪುನರ್ನವೀಕರಣಗೊಂಡ ಸಾಲಗಳನ್ನು ಹೊರತು ಪಡಿಸಿ, ಕೇವಲ ವರ್ಕಿಂಗ್ ಕ್ಯಾಪಿಟಲ್ ಮತ್ತು ಅವಧಿ ಸಾಲಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿತ್ತು. ಸಾಲಗಾರರ ವಿಶಿಷ್ಟತೆಗಳ ಅಧ್ಯಯನವಾದ್ದರಿಂದ ಸಾಲದಾತ ಸಂಸ್ಥೆಗಳಿಗೆ ಹೊಸಬರಾದ ಎಲ್ಲ ಘಟಕಗಳನ್ನು ಹೊರತು ಪಡಿಸಲಾಗಿತ್ತು. ಈ ಅಧ್ಯಯನಕ್ಕೆ ೧ ಲಕ್ಷ ರೂಪಾಯಿಗಳಿಂದ ಹಿಡಿದು ೧ ಕೋಟಿ ರೂಪಾಯಿಗಳವರೆಗೆ ಸಾಲ ತೆಗೆದುಕೊಂಡವರನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಜನವರಿ ೨೦೨೦ರಿಂದ ಮಾರ್ಚ್ ೨೦೨೧ರವರೆಗಿನ ಕೊವಿಡ್ ಮೊದಲ ತರಂಗ-ಪೂರ್ವ ಕಾಲದ ಸಾಲದ ಮೂಲಗಳು ಹಾಗೂ ಜನವರಿ ೨೦೨೧ರಿಂದ ಮಾರ್ಚ್ ೨೦೨೧ರವರೆಗಿನ ಮೊದಲ ತರಂಗ ನಂತರದ ಕಾಲ ಘಟ್ಟದ ಸಾಲದ ಮೂಲಗಳನ್ನು ಅಧ್ಯಯನಕ್ಕೆ ಆರಿಸಲಾಗಿತ್ತು. ಜನವರಿ ೨೦೨೧ರಿಂದ ಮಾರ್ಚ್ ೨೦೨೧ರವರೆಗಿನ ಕಾಲವನ್ನು ಆರಿಸಲು ಕಾರಣವೇನೆಂದರೆ, ಆ ಕಾಲಘಟ್ಟದಲ್ಲಿ ಲಾಕ್ ಡೌನ್, ಅನ್ ಲಾಕ್ ಗಳೆಲ್ಲ ಮುಗಿದು, ಸುಧಾರಣಾ ಕ್ರಮಗಳೂ ಕಡಿಮೆಯಾಗಿ, ಜನಜೀವನವು ಸಹಜ ಸ್ಥಿತಿಗೆ ಮರಳಿತ್ತು.

ಕೊವಿಡ್ ಪೂರ್ವ ಮತ್ತು ಕೊವಿಡ್ ನಂತರ ಸಾಲದ ಗುಣಲಕ್ಷಣಗಳು- ಸಿಬಿಲ್ ಎಂಎಸ್ ಎಂಇ ಶ್ರೇಣಿ

ಪ್ರದರ್ಶಿಕೆ ೨೭:ಕೊವಿಡ್ ಪೂರ್ವ ಮತ್ತು ಕೊವಿಡ್ ನಂತರದ ಹೊಸ ಸಾಲದ ಮೂಲಗಳ ಎಂಎಸ್ ಎಂಇ ಶ್ರೇಣಿ
ಕೊವಿಡ್ ಮೊದಲ ತರಂಗದ ಮುನ್ನ




ಕೊವಿಡ್ ಮೊದಲ ಅಲೆಯ ನಂತರದಲ್ಲಿ ಹೆಚ್ಚು ಅಪಾಯದ (ಸಿ ಎಂ ಆರ್ ೮-೧೦) ಎಂಎಸ್ ಎಂಇ ಘಟಕಗಳ ಹೊಸ ಸಾಲ ಮೂಲಗಳಲ್ಲಿ ಇಳಿಕೆ ಕಂಡು ಬಂದಿತು. ಇದೇ ಸಮಯ, ಸಿ ಎಂ ಆರ್ ೬-೭ರಲ್ಲಿ ಏರಿಕೆ ಕಂಡು ಬಂದಿದ್ದು, ಸಾಲದಾತರು ಕೊವಿಡ್ ಕಾಲದ ಅಸ್ಥಿರ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳಲು ತಯಾರಿಲ್ಲ ಎಂಬುದನ್ನು ಸೂಚಿಸಿತು. ಅಷ್ಟೇ ಅಲ್ಲದೆ ಸಿ ಎಂ ಆರ್ ೧-೫ರಲ್ಲಿ ಸಾಲ ನೀಡಿಕೆಯು ಸ್ಥಿರವಾಗಿದ್ದು, ಬಲಿಷ್ಠ ರಚನೆ ಹೊಂದಿದ ಘಟಕಗಳಿಗೆ ಸಾಲ ನೀಡಿಕೆಯು ಸರಿಯಾದ ಪ್ರಮಾಣದಲ್ಲಿ ಆಗುತ್ತಿದೆಯೆಂಬುದನ್ನೂ, ಒಳ್ಳೆಯ ಘಟಕಗಳನ್ನು ಪತ್ತೆ ಹಚ್ಚಿ ಬೇರ್ಪಡಿಸುವಲ್ಲಿ ಸಿ ಎಂ ಆರ್ ಸಮರ್ಥವಾಗಿದೆ ಎಂಬುದನ್ನೂ ಸೂಚಿಸುತ್ತದೆ.



ಪ್ರದರ್ಶಕ ೨೮: ಪಾವತಿಯಾಗದ ಕಂತುಗಳಿಗೆ ಹೊಸ ಸಾಲಮೂಲಗಳ ರೇಶಿಯೋ

'ಕ್ರೆಡಿಟ್ ವಿಷನ್ ಅಲ್ಲಾರಿದಂ ಪಾವತಿಯಾಗದ ಕಂತುಗಳು' ಸಾಲಬಾಕಿಯನ್ನು ಕಟ್ಟುವಲ್ಲಿ ಎಂಎಸ್ ಎಂಇ ಯ ನಡವಳಿಕೆಯನ್ನು ಹಿಡಿದಿಡುತ್ತದೆ. ಈ ಅನಾಲಿಸಿಸ್ ನಲ್ಲಿ ಕಂತುಗಳನ್ನು ಪಾವತಿ ಮಾಡದ ಸಾಲಗಾರರ ನಡವಳಿಕೆಯನ್ನು ೧೨ ತಿಂಗಳುಗಳವರೆಗೆ ಅಧ್ಯಯನ ಮಾಡಿ ಕೊಡಲಾಗಿದೆ. ಇದರಿಂದ ಸಾಲಗಾರನ ಪೂರ್ವ ವರ್ತನೆಯನ್ನು ತಿಳಿಯಲು ಸಾಲದಾತರಿಗೆ ಸಹಾಯವಾಗುತ್ತದೆ.




ಜನವರಿಯಿಂದ ಮಾರ್ಚ್ ವರೆಗೆ ಸಾಲ ತೆಗೆದುಕೊಂಡ ಎಂಎಸ್ ಎಂಇ ಘಟಕಗಳಲ್ಲಿ ಶೇಕಡಾ ೨೯ರಷ್ಟು ಜನರು ಶೇಕಡಾ ೩೩ಕ್ಕಿಂತ ಹೆಚ್ಚು ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ; ಅಂದರೆ ಕಳೆದ ಹನ್ನೆರಡು ತಿಂಗಳುಗಳಲ್ಲಿ ಪ್ರತಿ ೩ ಕಂತುಗಳಿಗೆ ೧ ಕಂತು ಬಾಕಿ ಉಳಿದಿದೆ. ಜನವರಿ ೨೦೨೦ರಿಂದ ಮಾರ್ಚ್ ೨೦೨೦ರವರೆಗೆ ಈ ಬಾಕಿಯು ಶೇಕಡಾ ೨೧ರಷ್ಟಿತ್ತು. ಕಂತು ಬಾಕಿಯಾದ ಎಂಎಸ್ ಎಂಇ ಘಟಕಗಳಿಗೂ ಸಾಲವನ್ನು ಕೊಡ ಮಾಡಲು ಸಾಲದಾತರು ಮುಂದೆ ಬಂದಿದ್ದಾರೆ ಎಂದು ಇದರ ಅರ್ಥ. ಬಾಕಿ ಉಳಿಸಿಕೊಳ್ಳದೆ ಸರಿಯಾಗಿ ಕಂತು ಪಾವತಿ ಮಾಡುವ ಎಂಎಸ್ ಎಂಇ ಘಟಕಗಳ ಸಂಖ್ಯೆಯು ಕೊವಿಡ್ ೧ನೇ ಅಲೆಯ ನಂತರ ಕಡಿಮೆಯಾಗುತ್ತ ಬಂದಿದೆ; ಇದು ಎಂಎಸ್ ಎಂಇ ಘಟಕಗಳಲ್ಲಿ ಬೆಳೆಯುತ್ತಿರುವ ಒತ್ತಡವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಕೈ ದೀವಿಗೆ.

ಕೊವಿಡ್ ಪೂರ್ವ ಮತ್ತು ಕೊವಿಡ್ ನಂತರ ಸಾಲದ ಗುಣಲಕ್ಷಣಗಳು- ಸಾಲದ ಹಣದ ಬಳಕೆ

ಕ್ರೆಡಿಟ್ ವಿಷನ್ ಅಲ್ಲಾರಿದಂ ಯುಟಿಲೈಸೇಷನ್ ರಿವಾಲ್ವಿಂಗ್ ಸಾಲ, ಅಂದರೆ ಕ್ಯಾಶ್ ಕ್ರೆಡಿಟ್ ಮತ್ತು ಓವರ್ ಡ್ರಾಫ್ಟ್ ಸಾಲಗಳ ಹಣವನ್ನು ಎಂಎಸ್ ಎಂಇ ಘಟಕಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಒಂದು ವರ್ಷದ ಅವಧಿಯಲ್ಲಿ ಅರಿಯಲು ಸಹಾಯ ಮಾಡುತ್ತದೆ.

ಪ್ರದರ್ಶಕ ೧೯: ಕೊವಿಡ್ ಒಂದನೇ ಅಲೆಯ ಪೂರ್ವ ಮತ್ತು ನಂತರದಲ್ಲಿ ಹೊಸ ಸಾಲಮೂಲಗಳನ್ನು ಘಟಕಗಳು ಬಳಸಿಕೊಳ್ಳುವ ಸರಾಸರಿ



ಜನವರಿಯಿಂದ ಮಾರ್ಚ್ ೨೦೨೦ರವರೆಗೆ ಎಂಎಸ್ ಎಂಇಗಳಿಗೆ ನೀಡಿದ ಸಾಲದಲ್ಲಿ ಶೇಕಡಾ ೪೮ರಷ್ಟನ್ನು, ಕಳೆದ ಹನ್ನೆರಡು ತಿಂಗಳುಗಳಲ್ಲಿ ಶೇಕಡಾ ೭೮ರಷ್ಟು ಸಾಲಮೊತ್ತವನ್ನು ಬಳಕೆ ಮಾಡುವಂಥವರಿಗೆ ನೀಡಲಾಗಿದೆ. ಜನವರಿ ೨೦೨೦ರಿಂದ ಮಾರ್ಚ್ ೨೦೨೦ರವರೆಗೆ ಇದೇ ಸಂಖ್ಯೆಯು ಶೇಕಡಾ ೫೪ರಷ್ಟಿತ್ತು. ಇದರ ಅರ್ಥ, ಹೊಸ ಸಾಲಮೂಲಗಳ ಪ್ರಮುಖ ಪಾಲು ಬೆಳವಣಿಗೆಗೆ ವಿನಃ ಒತ್ತಡಕ್ಕಲ್ಲ.

ಪಾವತಿಯಾಗದ ಅನ್ವುಗಳು ಮತ್ತು ಸಾಲ ಬಳಕೆ ಮುಂತಾದ ಟ್ರೆಂಡ್‌ಡ್ ಅಲ್ಲಾರಿದಂಗಳು ಎಂಎಸ್ ಎಂಇ ಘಟಕಗಳ ವರ್ತನೆಯನ್ನು ಸೂಕ್ಷ್ಮ ಮಟ್ಟದಲ್ಲಿ ಅಳೆಯಲು ಸಹಕಾರಿಯಾಗಿವೆ. ಈ ಮೂಲಕ ಘಟಕಗಳಿಗೆ ಸಾಲ ನೀಡುವಲ್ಲಿ ಇರಬಹುದಾದ ಹೆಚ್ಚುವರಿ ಅಪಾಯವನ್ನು ಅರಿತು ಸಾಲದ ನಿಯಮಾವಳಿಗಳನ್ನು ಅದಕ್ಕೆ ತಕ್ಕಂತೆ ಪುನರ್ರೂಪಿಸಿಕೊಂಡು, ಉತ್ತಮ ಸಾಲಗಾರರನ್ನು ಹುಡುಕಿ ಸಾಲ ನೀಡುವಲ್ಲಿ ಯಶ ಗಳಿಸಬಹುದಾಗಿದೆ.